

ITI Quiz - 01-May-2026

08:57 PM

Q. ID: ITISKILL4914LK

May 2026

Answer Key

Duration: 30 Mins

Total Marks: 40

Q.ID: ITISKILL4914LK

1. When someone needs funding for a small business, what should they do to find a suitable investor? | ಯಾರಿಗಾದರೂ ಸಣ್ಣ ವ್ಯಾಪಾರಕ್ಕಾಗಿ ಹಣದ ಅಗತ್ಯವಿದ್ದಾಗ, ಸೂಕ್ತವಾದ ಹೂಡಿಕೆದಾರರನ್ನು ಹುಡುಕಲು ಅವರು ಏನು ಮಾಡಬೇಕು?

A) Wait for the suitable investor | ಸೂಕ್ತ ಹೂಡಿಕೆದಾರರಿಗಾಗಿ ನಿರೀಕ್ಷಿಸಿ

B) Attend networking events to meet suitable investors. | ಸೂಕ್ತವಾದ ಹೂಡಿಕೆದಾರರನ್ನು ಭೇಟಿ ಮಾಡಲು ನೆಟ್‌ವರ್ಕಿಂಗ್ ಈವೆಂಟ್‌ಗಳಿಗೆ ಹಾಜರಾಗಿ.

C) Send business plan to friends | ಸ್ನೇಹಿತರಿಗೆ ವ್ಯಾಪಾರ ಯೋಜನೆಯನ್ನು ಕಳುಹಿಸಿ

D) Start without funding and hope for an investor. | ಹಣವಿಲ್ಲದೆ ಪ್ರಾರಂಭಿಸಿ ಮತ್ತು ಹೂಡಿಕೆದಾರರಿಗೆ ಭರವಸೆ ನೀಡಿ.

Answer: B) Attend networking events to meet suitable investors. | ಸೂಕ್ತವಾದ ಹೂಡಿಕೆದಾರರನ್ನು ಭೇಟಿ ಮಾಡಲು ನೆಟ್‌ವರ್ಕಿಂಗ್ ಈವೆಂಟ್‌ಗಳಿಗೆ ಹಾಜರಾಗಿ.

2. If your coworkers don't agree with your project idea, what's a good way to handle it with an entrepreneurial mindset?

A) Give up on your idea

B) Ask for feedback and make your idea better with their help

C) Stick to your idea without listening to others

D) Stop talking about it

Answer: B) Ask for feedback and make your idea better with their help

3. Believing that you have the capability to achieve your dreams is called ____ | ನಿಮ್ಮ ಕನಸುಗಳನ್ನು ಸಾಧಿಸುವ ಸಾಮರ್ಥ್ಯವನ್ನು ನೀವು ಹೊಂದಿದ್ದೀರಿ ಎಂದು ನಂಬುವುದನ್ನು _____ ಎಂದು ಕರೆಯಲಾಗುತ್ತದೆ

A) Independent decision making | ಸ್ವತಂತ್ರ ನಿರ್ಧಾರ ತೆಗೆದುಕೊಳ್ಳುವುದು

B) Self belief | ಸ್ವಯಂ ನಂಬಿಕೆ

C) Grit | ಗ್ರಿಟ್

D) Self-awareness | ಸ್ವಯಂ ಅರಿವು

Answer: B) Self belief | ಸ್ವಯಂ ನಂಬಿಕೆ

4. While presenting your business plan to audience, how will you engage them to connect with you? | ನಿಮ್ಮ ವ್ಯಾಪಾರ ಯೋಜನೆಯನ್ನು ಪ್ರೇಕ್ಷಕರಿಗೆ ಪ್ರಸ್ತುತಪಡಿಸುವಾಗ, ನಿಮ್ಮೊಂದಿಗೆ ಸಂಪರ್ಕ ಸಾಧಿಸಲು ನೀವು ಅವರನ್ನು ಹೇಗೆ ತೊಡಗಿಸಿಕೊಳ್ಳುತ್ತೀರಿ?

A) Repeat yourself multiple times | ನೀವೇ ಹಲವಾರು ಬಾರಿ ಪುನರಾವರ್ತಿತಿಸಿ

B) Avoid eye contact with the audience | ಪ್ರೇಕ್ಷಕರೊಂದಿಗೆ ಕಣ್ಣಿನ ಸಂಪರ್ಕವನ್ನು ತಪ್ಪಿಸಿ

C) Share a story or an experience that shaped your idea | ನಿಮ್ಮ ಕಲ್ಪನೆಯನ್ನು ರೂಪಿಸಿದ ಕಥೆ ಅಥವಾ ಅನುಭವವನ್ನು ಹಂಚಿಕೊಳ್ಳಿ

D) Practice until you can confidently present your plan | ನಿಮ್ಮ ಯೋಜನೆಯನ್ನು ನೀವು ವಿಶ್ವಾಸದಿಂದ ಪ್ರಸ್ತುತಪಡಿಸುವವರೆಗೆ ಅಭ್ಯಾಸ ಮಾಡಿ

Answer: C) Share a story or an experience that shaped your idea | ನಿಮ್ಮ ಕಲ್ಪನೆಯನ್ನು ರೂಪಿಸಿದ ಕಥೆ ಅಥವಾ ಅನುಭವವನ್ನು ಹಂಚಿಕೊಳ್ಳಿ

5. What does it mean to think like a business person? | ವ್ಯಾಪಾರ ವ್ಯಕ್ತಿಯಂತೆ ಯೋಚಿಸುವುದರ ಅರ್ಥವೇನು?

A) Not liking change | ಬದಲಾವಣೆ ಇಷ್ಟವಿಲ್ಲ

B) Seeing problems as things to fix | ಸಮಸ್ಯೆಗಳನ್ನು ಸರಿಪಡಿಸುವ ವಿಷಯಗಳಾಗಿ ನೋಡುವುದು

C) Being scared to try new things | ಹೊಸದನ್ನು ಪ್ರಯತ್ನಿಸಲು ಭಯಪಡುತ್ತಾರೆ

D) Only thinking about money | ಹಣದ ಬಗ್ಗೆ ಮಾತ್ರ ಯೋಚಿಸುತ್ತಿದ್ದಾರೆ

Answer: B) Seeing problems as things to fix | ಸಮಸ್ಯೆಗಳನ್ನು ಸರಿಪಡಿಸುವ ವಿಷಯಗಳಾಗಿ ನೋಡುವುದು

6. Mehul is making a plan for his business. Which of the following is NOT included in a business plan?

A) Personal interests and hobbies

B) Future growth strategies

C) Business idea

D) Startup costs

Answer: A) Personal interests and hobbies

7. If you want to give people relevant information about you and your business in an easy way, you will ____ | ನಿಮ್ಮ ಮತ್ತು ನಿಮ್ಮ ವ್ಯಾಪಾರದ ಕುರಿತು ಜನರಿಗೆ ಸೂಕ್ತವಾದ ಮಾಹಿತಿಯನ್ನು ಸುಲಭ ರೀತಿಯಲ್ಲಿ ನೀಡಲು ನೀವು ಬಯಸಿದರೆ, ನೀವು _____

A) write on a piece of paper and give | ಒಂದು ಕಾಗದದ ಮೇಲೆ ಬರೆದು ಕೊಡಿ

B) ask them to search on Google | ಅವರನ್ನು Google ನಲ್ಲಿ ಹುಡುಕಲು ಹೇಳಿ

C) verbally tell them when they ask | ಅವರು ಕೇಳಿದಾಗ ಮೌಖಿಕವಾಗಿ ಹೇಳಿ

D) give them your business card | ಅವರಿಗೆ ನಿಮ್ಮ ವ್ಯಾಪಾರ ಕಾರ್ಡ್ ನೀಡಿ

Answer: D) give them your business card | ಅವರಿಗೆ ನಿಮ್ಮ ವ್ಯಾಪಾರ ಕಾರ್ಡ್ ನೀಡಿ

8. What encourages entrepreneurship on a grand scale? | ದೊಡ್ಡ ಪ್ರಮಾಣದಲ್ಲಿ ಉದ್ಯಮಶೀಲತೆಯನ್ನು ಯಾವುದು ಪ್ರೋತ್ಸಾಹಿಸುತ್ತದೆ?

A) Become rich quickly | ಬೇಗ ಶ್ರೀಮಂತರಾಗುತ್ತಾರೆ

B) New business opportunities | ಹೊಸ ವ್ಯಾಪಾರ ಅವಕಾಶಗಳು

C) Global leader | ಜಾಗತಿಕ ನಾಯಕ

D) Become famous | ಪ್ರಸಿದ್ಧರಾಗುತ್ತಾರೆ

Answer: B) New business opportunities | ಹೊಸ ವ್ಯಾಪಾರ ಅವಕಾಶಗಳು

9. When presenting your business plan to a potential investor, you should be clear about_____

- A) Potential earnings
B) Initial investment required and breakdown of the costs
C) All of these
D) Expected customer count

Answer: C) All of these

10. Imagine you are setting up a mobile repair shop. Which of the following is the most important for its success? | ನೀವು ಮೊಬೈಲ್ ರಿಪೇರಿ ಅಂಗಡಿಯನ್ನು ಸ್ಥಾಪಿಸುತ್ತಿರುವುದರಿಂದ ಉಂಟಾದ ಯಶಸ್ಸಿಗೆ ಈ ಕೆಳಗಿನವುಗಳಲ್ಲಿ ಯಾವುದು ಪ್ರಮುಖವಾಗಿದೆ?

- A) Putting up flyers in the neighbourhood | ನೆರೆಹೊರೆಯಲ್ಲಿ ಫೈಯರ್‌ಗಳನ್ನು ಹಾಕುವುದು
B) Picking the right shop name | ಸರಿಯಾದ ಅಂಗಡಿಯ ಹೆಸರನ್ನು ಆರಿಸುವುದು
C) Setting up the shop in a busy area | ಜನನಿಬಿಡ ಪ್ರದೇಶದಲ್ಲಿ ಅಂಗಡಿಯನ್ನು ಸ್ಥಾಪಿಸುವುದು
D) Offering repair services at a higher price | ಹೆಚ್ಚಿನ ಬೆಲೆಗೆ ದುರಸ್ತಿ ಸೇವೆಗಳನ್ನು ನೀಡುತ್ತಿದೆ

Answer: C) Setting up the shop in a busy area | ಜನನಿಬಿಡ ಪ್ರದೇಶದಲ್ಲಿ ಅಂಗಡಿಯನ್ನು ಸ್ಥಾಪಿಸುವುದು

11. What is required to gather feedback from your customers? | ನಿಮ್ಮ ಗ್ರಾಹಕರಿಂದ ಪ್ರತಿಕ್ರಿಯೆಯನ್ನು ಸಂಗ್ರಹಿಸಲು ನಿಮಗೆ ಏನು ಬೇಕು?

- A) Brochure | ಕಂಪೌಚರ್
B) Billboards | ಜಾಹೀರಾತು ಫಲಕಗಳು
C) Advertisement on TV | ಟಿವಿಯಲ್ಲಿ ಜಾಹೀರಾತು
D) Market survey | ಮಾರುಕಟ್ಟೆ ಸಮೀಕ್ಷೆ

Answer: D) Market survey | ಮಾರುಕಟ್ಟೆ ಸಮೀಕ್ಷೆ

12. Why is it important to have a business plan before starting a business?

- A) To outline goals and set clear direction for growth
B) All of these
C) To attract investors and get a loan
D) To identify potential challenges and risks

Answer: B) All of these

13. Why is it important to have a business plan before starting a business? | ವ್ಯವಹಾರವನ್ನು ಪ್ರಾರಂಭಿಸುವ ಮೊದಲು ವ್ಯಾಪಾರ ಯೋಜನೆಯನ್ನು ಹೊಂದಿರುವುದು ಏಕೆ ಮುಖ್ಯ?

- A) To show you are an entrepreneur | ನೀವು ವಾಣಿಜ್ಯೋದ್ಯಮಿ ಎಂದು ತೋರಿಸಲು
B) To identify potential challenges with clear goal and risks | ಸ್ಪಷ್ಟ ಗುರಿ ಮತ್ತು ಅಪಾಯಗಳೊಂದಿಗೆ ಸಂಭಾವ್ಯ ಸವಾಲುಗಳನ್ನು ಗುರುತಿಸಲು
C) To get loan from bank | ಬ್ಯಾಂಕಿನಿಂದ ಸಾಲ ಪಡೆಯಲು
D) Just a try | ಕೇವಲ ಒಂದು ಪ್ರಯತ್ನ

Answer: B) To identify potential challenges with clear goal and risks | ಸ್ಪಷ್ಟ ಗುರಿ ಮತ್ತು ಅಪಾಯಗಳೊಂದಿಗೆ ಸಂಭಾವ್ಯ ಸವಾಲುಗಳನ್ನು ಗುರುತಿಸಲು

14. Find the Entrepreneur from the given options. | ನೀಡಿರುವ ಆಯ್ಕೆಗಳಿಂದ ವಾಣಿಜ್ಯೋದ್ಯಮಿಯನ್ನು ಹುಡುಕಿ.

- A) RBI Governor | ಆರ್‌ಬಿಐ ಗವರ್ನರ್
B) SBI CEO | ಎಸ್‌ಬಿಐ ಸಿಇಒ
C) Cabinet Secretary | ಸಂಪುಟ ಕಾರ್ಯದರ್ಶಿ
D) Anand Mahindra | ಆನಂದ್ ಮಹೀಂದ್ರ

Answer: D) Anand Mahindra | ಆನಂದ್ ಮಹೀಂದ್ರ

15. One important rule to network effectively is _____ | ಪರಿಣಾಮಕಾರಿಯಾಗಿ ನೆಟ್ವರ್ಕ್ ಮಾಡಲು ಒಂದು ಪ್ರಮುಖ ನಿಯಮವೆಂದರೆ

- A) keep in touch with your contacts | ನಿಮ್ಮ ಸಂಪರ್ಕಗಳೊಂದಿಗೆ ಸಂಪರ್ಕದಲ್ಲಿರಿ
B) focus on selling your product | ನಿಮ್ಮ ಉತ್ಪನ್ನವನ್ನು ಮಾರಾಟ ಮಾಡುವತ್ತ ಗಮನಹರಿಸಿ
C) talk to the same people | ಅದೇ ಜನರೊಂದಿಗೆ ಮಾತನಾಡಿ
D) identify your competitors | ನಿಮ್ಮ ಪ್ರತಿಸ್ಪರ್ಧಿಗಳನ್ನು ಗುರುತಿಸಿ

Answer: A) keep in touch with your contacts | ನಿಮ್ಮ ಸಂಪರ್ಕಗಳೊಂದಿಗೆ ಸಂಪರ್ಕದಲ್ಲಿರಿ

16. If you face a problem in your community, which of the following entrepreneurial mindset traits would be most helpful?

- A) Taking action to solve the problem
B) Waiting until everything is perfect to do something
C) Blaming others for the problem
D) Ignoring the problem and hoping it goes away

Answer: A) Taking action to solve the problem

17. When presenting your business plan, what should you do to engage and connect with the audience?

- A) Share a story or an experience that shaped your idea
B) Practice until you can confidently present your plan
C) Repeat yourself multiple times
D) Avoid eye contact with the audience

Answer: A) Share a story or an experience that shaped your idea

18. Anita is going to the bank today to ask for a loan. She has prepared a business plan. Which of the following will make her business plan strong?

- A) None of these
B) Total cost of starting her business without any details
C) Have only the idea and name of her business
D) Challenges her business might face along with solutions for them

Answer: D) Challenges her business might face along with solutions for them

19. What should a business owner do to retain customers in a competitive market? | ಸ್ಪರ್ಧಾತ್ಮಕ ಮಾರುಕಟ್ಟೆಯಲ್ಲಿ ಗ್ರಾಹಕರನ್ನು ಉಳಿಸಿಕೊಳ್ಳಲು ಮಾಲೀಕರು ಏನು ಮಾಡಬೇಕು?

A) Offer a wider variety of products without any market research | ಯಾವುದೇ ಮಾರುಕಟ್ಟೆ ಸಂಶೋಧನೆಯಿಲ್ಲದೆ ವಿವಿಧ ರೀತಿಯ ಉತ್ಪನ್ನಗಳನ್ನು ಒದಗಿಸುವುದು

C) Identify and understand their customers' needs and preferences | ಅವರ ಗ್ರಾಹಕರ ಅಗತ್ಯತೆಗಳು ಮತ್ತು ಆದ್ಯತೆಗಳನ್ನು ಗುರುತಿಸಿ ಮತ್ತು ಅರ್ಥಮಾಡಿಕೊಳ್ಳುವುದು

Answer: C) Identify and understand their customers' needs and preferences | ಅವರ ಗ್ರಾಹಕರ ಅಗತ್ಯತೆಗಳು ಮತ್ತು ಆದ್ಯತೆಗಳನ್ನು ಗುರುತಿಸಿ ಮತ್ತು ಅರ್ಥಮಾಡಿಕೊಳ್ಳುವುದು

20. Imlia makes soaps and sells from her home. She wants to grow her business. What should she do?

A) Wait for an opportunity to grow the business
B) Keep doing the same thing without any changes
C) Only sell to her neighbors
D) Talk to shopkeepers and build connections with them.

Answer: D) Talk to shopkeepers and build connections with them.

21. An entrepreneurial mindset means to:

A) Achieve your goal, without giving up
B) All of these
C) Try different ways to solve problems
D) Identify opportunities and use them for your benefit

Answer: B) All of these

22. What are three important elements to remember while conducting a survey? | ಸಮೀಕ್ಷೆ ನಡೆಸುವಾಗ ನೆನಪಿಡಬೇಕಾದ ಮೂರು ಪ್ರಮುಖ ಅಂಶಗಳು ಯಾವುವು?

A) Listen, observe, tell | ಆಲಿಸಿ, ಗಮನಿಸಿ, ಹೇಳಿ
B) Listen, observe, learn | ಆಲಿಸಿ, ಗಮನಿಸಿ, ಕಲಿಯಿರಿ
C) Observe, record, learn | ಗಮನಿಸಿ, ದಾಖಲಿಸಿ, ಕಲಿಯಿರಿ
D) Talk, learn, understand | ಮಾತನಾಡಿ, ಕಲಿಯಿರಿ, ಅರ್ಥಮಾಡಿಕೊಳ್ಳಿ

Answer: B) Listen, observe, learn | ಆಲಿಸಿ, ಗಮನಿಸಿ, ಕಲಿಯಿರಿ

23. Imagine you are setting up a mobile repair shop. Which of the following is the most important for its success?

A) Setting up the shop in a busy area
B) Offering repair services at a higher price
C) Putting up flyers in the neighborhood
D) Picking the right shop name

Answer: A) Setting up the shop in a busy area

24. While making a business plan, which is not required to be mentioned? | ವ್ಯಾಪಾರ ಯೋಜನೆಯನ್ನು ಮಾಡುವಾಗ, ಈ ಕೆಳಗಿನ ಯಾವುದನ್ನು ಪರಿಗಣಿಸಬೇಕಾಗಿಲ್ಲ?

A) Future growth strategies | ಭವಿಷ್ಯದ ಬೆಳವಣಿಗೆಯ ತಂತ್ರಗಳು
B) Business idea | ವ್ಯಾಪಾರ ಕಲ್ಪನೆ

C) Personal interests and hobbies | ವೈಯಕ್ತಿಕ ಆಸಕ್ತಿಗಳು ಮತ್ತು ಹವ್ಯಾಸಗಳು
D) Startup costs | ಆರಂಭಿಕ ವೆಚ್ಚಗಳು

Answer: C) Personal interests and hobbies | ವೈಯಕ್ತಿಕ ಆಸಕ್ತಿಗಳು ಮತ್ತು ಹವ್ಯಾಸಗಳು

25. An entrepreneurial mindset means to _____ | ಉದ್ಯಮಶೀಲತೆಯ ಮನಸ್ಸಿತಿ ಎಂದರೆ _____

A) not setting any goal | ಯಾವುದೇ ಗುರಿಯನ್ನು ಹೊಂದಿಸುವುದಿಲ್ಲ
B) think only about profit | ಲಾಭದ ಬಗ್ಗೆ ಮಾತ್ರ ಯೋಚಿಸಿ
C) not taking any risk | ಯಾವುದೇ ಅಪಾಯವನ್ನು ತೆಗೆದುಕೊಳ್ಳುವುದಿಲ್ಲ
D) identify opportunities and Use them for your benefit | ಅವಕಾಶಗಳನ್ನು ಗುರುತಿಸಿ ಮತ್ತು ಅವುಗಳನ್ನು ನಿಮ್ಮ ಅನುಕೂಲಕ್ಕಾಗಿ ಬಳಸಿ

Answer: D) identify opportunities and Use them for your benefit | ಅವಕಾಶಗಳನ್ನು ಗುರುತಿಸಿ ಮತ್ತು ಅವುಗಳನ್ನು ನಿಮ್ಮ ಅನುಕೂಲಕ್ಕಾಗಿ ಬಳಸಿ

26. Taking decisions on your own, after carefully thinking about them is the quality of _____ | ನಿಮ್ಮ ಸ್ವಂತ ನಿರ್ಧಾರಗಳನ್ನು ತೆಗೆದುಕೊಳ್ಳುವುದು, ಅವುಗಳ ಬಗ್ಗೆ ಎಚ್ಚರಿಕೆಯಿಂದ ಯೋಚಿಸಿದ ನಂತರ _____ ಗುಣಮಟ್ಟವಾಗಿದೆ

A) Self-belief | ಸ್ವಯಂ ನಂಬಿಕೆ
B) Independent decision making | ಸ್ವತಂತ್ರ ನಿರ್ಧಾರ ತೆಗೆದುಕೊಳ್ಳುವುದು
C) Grit | ಗ್ರಿಟ್
D) Self-awareness | ಸ್ವಯಂ ಅರಿವು

Answer: B) Independent decision making | ಸ್ವತಂತ್ರ ನಿರ್ಧಾರ ತೆಗೆದುಕೊಳ್ಳುವುದು

27. The activity of setting up a business or businesses, taking on financial risk in the hope of profit is called _____ | ವ್ಯಾಪಾರ ಅಥವಾ ವ್ಯವಹಾರಗಳನ್ನು ಸ್ಥಾಪಿಸುವ ಚಟುವಟಿಕೆ, ಲಾಭದ ಭರವಸೆಯಲ್ಲಿ ಹಣಕಾಸಿನ ಅಪಾಯವನ್ನು ತೆಗೆದುಕೊಳ್ಳುವುದನ್ನು _____ ಎಂದು ಕರೆಯಲಾಗುತ್ತದೆ

A) Entrepreneurship | ಉದ್ಯಮಶೀಲತೆ
B) Bank manager | ಬ್ಯಾಂಕ್ ವ್ಯವಸ್ಥಾಪಕ
C) Sales executive | ಮಾರಾಟ ಕಾರ್ಯನಿರ್ವಾಹಕ
D) Merchant | ವ್ಯಾಪಾರಿ

Answer: A) Entrepreneurship | ಉದ್ಯಮಶೀಲತೆ

28. You are a lifelong learner if you _____ | ನೀವು _____ ಇದ್ದರೆ ನೀವು ಜೀವಮಾನದ ಕಲಿಯುವವರಾಗಿದ್ದೀರಿ

A) get a PhD | ಪಿಎಚ್‌ಡಿ ಪಡೆಯಿರಿ
B) keep growing and adding to your knowledge | ಬೆಳೆಯುತ್ತಾ ಇರಿ ಮತ್ತು ನಿಮ್ಮ ಜ್ಞಾನಕ್ಕೆ ಸೇರಿಸಿಕೊಳ್ಳಿ
C) live for a long time | ದೀರ್ಘಕಾಲ ಬದುಕುತ್ತಾರೆ
D) join online courses | ಆನ್‌ಲೈನ್ ಕೋರ್ಸ್‌ಗಳಿಗೆ ಸೇರಿಕೊಳ್ಳಿ

Answer: B) keep growing and adding to your knowledge | ಬೆಳೆಯುತ್ತಾ ಇರಿ ಮತ್ತು ನಿಮ್ಮ ಜ್ಞಾನಕ್ಕೆ ಸೇರಿಸಿಕೊಳ್ಳಿ

29. If your coworkers don't agree with your project idea, what's a good way to handle it with an entrepreneurial mindset? | ನಿಮ್ಮ ಸಹೋದ್ಯೋಗಿಗಳು ನಿಮ್ಮ ಪ್ರಾಜೆಕ್ಟ್ ಕಲ್ಪನೆಯನ್ನು ಒಪ್ಪದಿದ್ದರೆ, ಉದ್ಯಮಶೀಲತೆಯ ಮನಸ್ಥಿತಿಯೊಂದಿಗೆ ಅದನ್ನು ನಿರ್ವಹಿಸಲು ಉತ್ತಮ ಮಾರ್ಗ ಯಾವುದು?

A) Stop talking about it | ಅದರ ಬಗ್ಗೆ ಮಾತನಾಡುವುದನ್ನು ನಿಲ್ಲಿಸಿ

B) Ask for feedback and make your idea better with their help | ಪ್ರತಿಕ್ರಿಯೆಯನ್ನು ಕೇಳಿ ಮತ್ತು ಅವರ ಸಹಾಯದಿಂದ ನಿಮ್ಮ ಕಲ್ಪನೆಯನ್ನು ಉತ್ತಮಗೊಳಿಸಿ

C) Stick to your idea without listening to others | ಇತರರ ಮಾತನ್ನು ಕೇಳದೆ ನಿಮ್ಮ ಕಲ್ಪನೆಗೆ ಅಂಟಿಕೊಳ್ಳಿ

D) Give up on your idea | ನಿಮ್ಮ ಕಲ್ಪನೆಯನ್ನು ಬಿಟ್ಟುಬಿಡಿ

Answer: B) Ask for feedback and make your idea better with their help | ಪ್ರತಿಕ್ರಿಯೆಯನ್ನು ಕೇಳಿ ಮತ್ತು ಅವರ ಸಹಾಯದಿಂದ ನಿಮ್ಮ ಕಲ್ಪನೆಯನ್ನು ಉತ್ತಮಗೊಳಿಸಿ

30. If someone wants to apply for bank loan for their business, their business plan should have _____. | ಯಾರಾದರೂ ತಮ್ಮ ವ್ಯವಹಾರಕ್ಕಾಗಿ ಬ್ಯಾಂಕ್ ಸಾಲವನ್ನು ಅನ್ವಯಿಸಲು ಬಯಸಿದರೆ, ಅವರ ವ್ಯವಹಾರ ಯೋಜನೆಯು _____ ಹೊಂದಿರಬೇಕು

A) challenges about the business along with solutions | ಪರಿಹಾರಗಳ ಜೊತೆಗೆ ವ್ಯವಹಾರದ ಬಗ್ಗೆ ಸವಾಲುಗಳು

B) business profit details | ವ್ಯಾಪಾರ ಲಾಭದ ವಿವರಗಳು

C) the total cost of the business without any details | ಯಾವುದೇ ವಿವರಗಳಿಲ್ಲದ ವ್ಯವಹಾರದ ಒಟ್ಟು ವೆಚ್ಚ

D) only the idea and name of the business | ವ್ಯವಹಾರದ ಕಲ್ಪನೆ ಮತ್ತು ಹೆಸರನ್ನು ಮಾತ್ರ ಹೊಂದಿರುತ್ತಾರೆ

Answer: A) challenges about the business along with solutions | ಪರಿಹಾರಗಳ ಜೊತೆಗೆ ವ್ಯವಹಾರದ ಬಗ್ಗೆ ಸವಾಲುಗಳು

31. Human resources are _____ | ಮಾನವ ಸಂಪನ್ಮೂಲಗಳು _____

A) Human right activists | ಮಾನವ ಹಕ್ಕು ಕಾರ್ಯಕರ್ತರು

B) your competitors | ನಿಮ್ಮ ಪ್ರತಿಪ್ಪರ್ಧಿಗಳು

C) your customers | ನಿಮ್ಮ ಗ್ರಾಹಕರು

D) your staff | ನಿಮ್ಮ ಸಿಬ್ಬಂದಿ

Answer: D) your staff | ನಿಮ್ಮ ಸಿಬ್ಬಂದಿ

32. A person who is associated with the starting of a business is called _____. | ವ್ಯವಹಾರದ ಪ್ರಾರಂಭದೊಂದಿಗೆ ಸಂಬಂಧ ಹೊಂದಿರುವ ವ್ಯಕ್ತಿಯನ್ನು _____ ಎಂದು ಕರೆಯಲಾಗುತ್ತದೆ

A) Businessman | ವ್ಯಾಪಾರಿ

B) Sales Executive | ಮಾರಾಟ ಕಾರ್ಯನಿರ್ವಾಹಕ

C) Entrepreneur | ವಾಣಿಜ್ಯೋದ್ಯಮಿ

D) Merchant | ವ್ಯಾಪಾರಿ

Answer: C) Entrepreneur | ವಾಣಿಜ್ಯೋದ್ಯಮಿ

33. The first version of a product/service is called _____. | ಉತ್ಪನ್ನ / ಸೇವೆಯ ಮೊದಲ ಆವೃತ್ತಿಯನ್ನು _____ ಎಂದು ಕರೆಯಲಾಗುತ್ತದೆ

A) first initiative | ಮೊದಲ ಉಪಕ್ರಮ

B) prototype | ಮೂಲಮಾದರಿ

C) model product | ಮಾದರಿ ಉತ್ಪನ್ನ

D) first edition | ಮೊದಲ ಆವೃತ್ತಿ

Answer: B) prototype | ಮೂಲಮಾದರಿ

34. Maya needs funding for her small business. What can she do to find a suitable investor?

A) Attend networking events to meet suitable investors.

B) Send her business plan to her friends and ask them to send it to investors they may know.

C) Wait for the suitable investor to find her

D) Send her business plan to every investor she finds online.

Answer: A) Attend networking events to meet suitable investors.

35. Which of the following is not a resource? | ಕೆಳಗಿನವುಗಳಲ್ಲಿ ಯಾವುದು ಸಂಪನ್ಮೂಲ ಅಲ್ಲ?

A) Loss in business | ವ್ಯಾಪಾರದಲ್ಲಿ ನಷ್ಟ

B) Finished products | ಸಿದ್ಧಪಡಿಸಿದ ಉತ್ಪನ್ನಗಳು

C) Raw materials | ಕಚ್ಚಾ ವಸ್ತುಗಳು

D) Customer database | ಗ್ರಾಹಕ ಡೇಟಾಬೇಸ್

Answer: A) Loss in business | ವ್ಯಾಪಾರದಲ್ಲಿ ನಷ್ಟ

36. Imagine you're presenting your business plan to potential investors. Why is it important to actively listen to their questions and provide thoughtful answers?

A) None of these

B) To understand the concerns of the investors and build their confidence in your plan

C) To avoid eye contact

D) To show off your expertise

Answer: B) To understand the concerns of the investors and build their confidence in your plan

37. When presenting your business plan, what can you do to help audience understand and believe in your product/service?

A) Tell a joke

B) Give demo of the product/ service

C) Repeat yourself multiple times

D) Share overall business costs

Answer: B) Give demo of the product/ service

38. If you want to start a bakery business, what would you focus on first in your business plan? | ನೀವು ಬೇಕರಿ ವ್ಯವಹಾರವನ್ನು ಪ್ರಾರಂಭಿಸಲು ಬಯಸಿದರೆ, ನಿಮ್ಮ ವ್ಯಾಪಾರ ಯೋಜನೆಯಲ್ಲಿ ನೀವು ಮೊದಲು ಏನನ್ನು ಗಮನಿಸುತ್ತೀರಿ?

A) Selecting a catchy name for the bakery | ಬೇಕರಿಗೆ ಆಕರ್ಷಕ ಹೆಸರನ್ನು ಆರಿಸುವುದು

B) Planning how to advertise the bakery on social media | ಸಾಮಾಜಿಕ ಮಾಧ್ಯಮದಲ್ಲಿ ಬೇಕರಿಯನ್ನು ಹೇಗೆ ಜಾಹೀರಾತು ಮಾಡುವುದು ಎಂದು ಯೋಚಿಸುತ್ತಿದೆ

C) Figuring out how the business will grow | ವ್ಯವಹಾರವು ಹೇಗೆ ಬೆಳೆಯುತ್ತದೆ ಎಂಬುದನ್ನು ಲೆಕ್ಕಾಚಾರ ಮಾಡುವುದು

D) Calculating how much money you need to start the business | ವ್ಯವಹಾರವನ್ನು ಪ್ರಾರಂಭಿಸಲು ಎಷ್ಟು ಹಣ ಬೇಕು ಎಂದು ಲೆಕ್ಕ ಹಾಕುವುದು

Answer: D) Calculating how much money you need to start the business | ವ್ಯವಹಾರವನ್ನು ಪ್ರಾರಂಭಿಸಲು ಎಷ್ಟು ಹಣ ಬೇಕು ಎಂದು ಲೆಕ್ಕ ಹಾಕುವುದು

39. What does it mean to think like a business person?

A) Being scared to try new things

B) Only thinking about money

C) Seeing problems as things to fix

D) Not liking change

Answer: C) Seeing problems as things to fix

40. Imagine you are starting a bakery business. What would you focus on first in your business plan?

A) Figuring out how the business will grow

B) Calculating how much money you need to start the business

C) Planning how to advertise the bakery on social media

D) Selecting a catchy name for the bakery

Answer: B) Calculating how much money you need to start the business